

ಯೇಸುವಿನ ನಂರತ್ವಗಳು

(2:13-23)

“ಮನುವನ್ನು” ಸುರಕ್ಷಿತವಾಗಿ ಕಾಹಾಡುವ ಮೈಜುಮೈನ್ನುವಂತಹ ಕಥೆಯಲ್ಲ, ಅ ಮನು ಮತ್ತು ಯೋನೇಫ ಮತ್ತು ಮಲಿಯಲು ಬಗುತ್ತಕ್ಕೆ ಹೇಗೆ ಪ್ರಯಾಣ ಮಾಡಿದರು ಮತ್ತು ಇನ್ನಾರ್ಥಿಗೆ ಹಿಂತಿರುಗಲು ದೇವದೂತನು ಹೇಳುವವರೆಗೆ ಅವರು ಅಲ್ಲಿರುವದರ ಕುರಿತು ಮತ್ತು ಯನ್ನು ಹೇಳಿದ್ದಾನೆ.

ಬಗುತ್ತಕ್ಕೆ ಪರಾಯನ (2:13-15)

¹³ಅವರು ಹೋದ ಮೇಲೆ ಕರ್ತನ ದೂತನು ಯೋನೇಫನಿಗೆ ಕನಸಿನಲ್ಲ ಕಾಟಿಸಿ ತೊಂಡು - ನಿಂನು ಎಷ್ಟು ಈ ಕಾನನ್ನು ಇದರ ತಾಯಾಯನ್ನು ಕರ್ತೊಂಡು ಬಗುತ್ತ ದೇಶಕ್ಕೆ ಟಿಡಿಹೋಗಿ ನಾನು ನಿನಗೆ ಹೇಳುವ ತನಕ ಅಲ್ಲೇ ಇದು; ಹೇರೋದನು ಈ ಕಾನನ್ನು ತೊಲ್ಲಿಬೀಕೆಂದು ಅಡಸ್ತು ಹುಡುಕಲ್ಪಿಸಿದೆನು ಅಂದಂತೆ. ¹⁴ಆಗ ಅವನು ಎಷ್ಟು ಕಾನನ್ನೂ ಅದರ ತಾಯಾಯನ್ನೂ ರಾತ್ರಿಪೇಶಿಯಲ್ಲ ಕರ್ತೊಂಡು ಬಗುತ್ತದೊಳಕ್ಕೆ ಹೋರಣಹೋಗಿ ¹⁵ಹೇರೋದನು ತೆಲಹೋಗುವ ತನಕ ಅಲ್ಲೇ ಇದ್ದಾನು. ಇದಲಂದ - ನನ್ನ ಮಗನನ್ನು ಬಗುತ್ತ ದೇಶದೊಳಗಿಂದ ಕರೆದನೆಂದು ಕರ್ತನು ತ್ವಾದಿಯ ಚುಷಾಂತರ ಹೇಳಿದ ಮಾತು ನೀರಬೇಳಿತು.

ಪಜನ 13. ಜೋಯಿನರು ಅಲ್ಲಂದ ಹೋದ ಮೇಲೆ, ದೂತನು ಯೋನೇಫನಿಗೆ ಕನಸಿನಲ್ಲ ಕಾಟಿಸಿ ತೊಂಡು ಮಲಿಯಳನ್ನು ಮತ್ತು ಕೂನಾದ ಯೇಸುವನ್ನು ತೆಗೆದುತೊಂಡು ಬಗುತ್ತಕ್ಕೆ ಟಿಡಿ ಹೋಗಲು ವಜ್ಜಲಿನುತ್ತಾನೆ. ಈ ಕುಂಬಂಬಕ್ಕೂ ಮತ್ತು ಹೇರೋದನಿಗೆ ಮಧ್ಯೆ ಎಷ್ಟು ಅಂತರವಿರಬೇಕೋ, ಕನಿಷ್ಠಪತ್ತ ಆತನ ಆಡಿಜಿತ ವ್ಯಾಪ್ತಿಯಂದ ಹೋರಗೆ ಇರಬೇಕೆಂಬ ಉದ್ದೇಶದಿಂದ ಮುಂದುವರಿಯಲು. ಬಗುತ್ತದ ಗಡಿ ಬೇಳಕೆಚಮನಿಂದ ನುಮಾರು ಎಹ್ತತ್ಯೆದು ಪ್ಯಾಲು ದೂರವಿದ್ದಿತು. ಹೇರೋದನ ಅಧಿಕಾರಪು ಬಗುತ್ತದ ನದಿಯವರೆಗೆ ಬಿನ್ನಾರವಾಗಿತ್ತು, ನೈಲ್ ನದಿಯ ಮುಖ್ಯ ಭಾಬಿಗೆ ಇನ್ನೂ 125 ಮೈಲುಗಳಾಚೆ ಇದಿತು.

ಬಗುತ್ತ ಆ ಕಾಲದಲ್ಲಿ ರೋಮು ಶ್ರಾಂತದಲ್ಲಿತ್ತು, ಅಲ್ಲ ಹೆಚ್ಚಿನ ಸಂಖ್ಯೆಯ ಯೆಹೂದ್ಯರು ಮತ್ತು ಯೆಹೂದ್ಯ ಮಂದಿರಗಳಿದ್ದವು (ನೋಡಿಲ ಅರ್ತಾನ್ತಲರ ಕೃತ್ಯಾಗಳ 2:5, 10; 6:9; 18:24). Philo, ಎಂಬ ತತ್ತ್ವಜ್ಞಾನಿ ಮತ್ತು ಇತಿಹಾಸಕಾರ ಬಗುತ್ತದ ಅಲೆಗ್ಸಾಂಡ್ರಿಯಾದಲ್ಲ ವಾಸವಾಗಿದ್ದನು. ಈತನು ಒಂದು ಬಿಉಯನ್ ಯೆಹೂದ್ಯರು ಆ ಸಮಯದಲ್ಲಿ ಬಗುತ್ತದಲ್ಲಿದ್ದರು ಎಂದು ಕ್ರಿ.ಶ. 40ರ ನುಮಾರಲ್ಲ ಬರೆದನು.¹ ಅಲೆಗ್ಸಾಂಡ್ರಿಯಾದಲ್ಲ ಪ್ರಹಂಜದಲ್ಲಿಯೇ ಪ್ರಾರಾತನವಾದ ಒಂದು ಗ್ರಂಥಾಲಯಿಬಿತ್ತು, ಮತ್ತು ಇಲ್ಲಿಯೆ Septuagint (LXX) ಅನುವಾದ ಮಾಡಲಾಗಿದೆ. ಯೋನೇಫನು ಬಗುತ್ತದಲ್ಲ ತನ್ನ ಸ್ಥಂತ ಜನರು ವಾಸ ಮಾಡುವ ಸ್ಥಳಕ್ಕೆ ಹೋದನು ಆದರೆ ಆ ಸ್ಥಳವು ಹೇರೋದನ ಸಲಹದ್ದಿನ ಹೋರ ಭಾಗವಾಗಿತ್ತು, ನೆತ್ಯವೇದಪು ದಾಬಾಪಿಸಿದಂತೆ, ಕ್ರಿಸ್ತನು ತನ್ನ ಜಿವಿತದಲ್ಲ ಹಾಲೇಸ್ಟಿನದ ಹೋರಗಡೆ ಇದ್ದಿಲ್ಲ ಈ ಒಂದು ಸಮಯದಲ್ಲಿಯೇ.

ಬಗುತ್ತವನ್ನು ಜಿಪ್ಪೆ ಹೋರಣ ಹೋಗಲು ನುರಕ್ಷಿತವೆಂದು ದೇವರು ಹೇಳು

ಪವರೆಗೆ ಯೋನೇಫನು ಬಗ್ಗಾತ್ತದಲ್ಲಿ ಅರಲು ಹೇಳಲ್ಪಟ್ಟನು. ಅವರು ಹೋಗುವದಕ್ಕಿರುವ ಕಾರಣವನ್ನು ಆತಸಿಗೆ ಹೇಳಿದನು: ಹೇರೊದನು ಈ ಕಣಣನ್ನು ಕೊಲ್ಲಬೇಕೆಂದು ಅದನ್ನು ಹುಡುತ್ತಿರುವನು.

ಪಜನ್ 14. ಹೆಚ್ಚಿನ ಮುಂಜಾಗ್ರತೆಯಾಗಿ, ಯೋನೇಫ ಮತ್ತು ಆತನ ಕುಟುಂಬ ರಾತ್ರಿಯ ನಮಯದಲ್ಲ ಬಗ್ಗಾತ್ತಕ್ಕೆ ಹೋದರು. ಯೋನೇಫನು ತನನು ತಂಡ ತಕ್ಷಣವೇ ಕಾಯುತಪ್ಪತ್ವನಾದನೆಂದು ಅಲ್ಲಿಯ ಭಾಷೆ ನೂಜಿನುತ್ತೇದೆ: ಆತನು ದೇವರಿಗೆ ವಿಧೇಯನಾಗಿ ಮುಂದುವರಲಿಸಿದನೆಂದು ಸ್ವಷ್ಟಾಗುತ್ತದೆ (1:18-25; 2:13-15, 19-23). “ಜಿಕ್ಕು ತುಂಬಬದವರಾಗಿದ್ದಾರೆಂಬುದು ಸ್ವಷ್ಟ, ಅವರ ಸಿದ್ದತೆಗೆ ಹೆಚ್ಚಿನ ಕಾಯುಗಳು ಮಾಡಬೇಕಾಗಿರಿಲ್ಲ, ಮತ್ತು ತನನು ಅವನರತೆಯನ್ನು ತಿಳಿಸುತ್ತದೆ”² ಎಂದು Leon Morris ಗುರುತಿಸಿದ್ದಾರೆ.

ಪಜನ್ 15. ಹೇರೊದನು ತಿಲಹೋಗುವ ತನಕ ಕುಟುಂಬವು ಬಗ್ಗಾತ್ತದಲ್ಲ ಇತ್ತು ಇತಿಹಾಸದ ಪ್ರಕಾರ, ಅವನ ಮರಣ ತೀ.ಹ್ಲೂ. 4ರ ಮಾರ್ಚ್ ತಿಂಗಳನ ಅಂತ್ಯದಲ್ಲ ಅಥವಾ ಎಕ್ಕಿಲ್ಲ ತಿಂಗಳನ ಘೂರಂಭದಲ್ಲ ಆಗಿರಬಹುದು (ನೋಡಿಲ ವಾಯ್ವಾನ 2:19). ಈ ಕುಟುಂಬ ಬಗ್ಗಾತ್ತದಲ್ಲ ಕಡಿಮೆ ನಮಯಿತ್ತು, ಕಸಿಷ್ಟ ಏರಡು ತಿಂಗಳು ಮಾತ್ರ ಕಳೆದಿತ್ತು.

ಮತ್ತಾಯನು ಯೇನು ಬಗ್ಗಾತ್ತಕ್ಕೆ ಪಲಾಯನ ಮಾಡಿರುವದು ಮತ್ತು ತದನಂತರ ಹಿಂಡಿರಿ ಬಂದಿರುವದು ಹೋಳೀಯನ ತಾವಾದನೆ ನೇರವೇಲತೆಂದು ವಿಶಲಿಸಿದ್ದಾನೆ: ನನ್ನ ಮಾಗನನ್ನು ಬಗ್ಗಾತ್ತ ದೇಳದಿಂದ ಕರೆದನು (ಹೋಳೀಯ 11:1). ಇನ್ನಾಯೆಲ್ಲರು ದೇವಳಿಂದ ಬಗ್ಗಾತ್ನಿನ ದಾಸ್ಯದಿಂದ ವಿಶೋಜನಲ್ಪಟ್ಟರೆಂಬುದನ್ನು ನೂಜಿನುವದಕ್ಕಾಗಿ ಈ ವಾಕ್ಯಗಳನ್ನು ಮಾಲಾಲ್ಲ ಹೋಳೀಯನಿಗೆ ತೋಟಿರುವನು (ಬಿಮೋಜನಕಾಂಡ 12:40-51). ಮತ್ತಾಯನು ಇಪ್ಪಗಳನ್ನು ರೂಪ/ಪ್ರತಿರೂಪಗಳ ಪದ್ಧತಿಯಲ್ಲ ಯೇನುವಿಗೆ ಉಪಯೋಗಿಸಿದ್ದಾನೆ. “ಯೇನುವಿನ ಬಗ್ಗಾತ್ತದ ತುವೇಶ ಮತ್ತು ತಿಲಿಗ ಹೋಗುವಿಕೆಯನ್ನು ಇನ್ನಾಯೆಲರ ಬಗ್ಗಾತ್ತದ ತುವೇಶ ಮತ್ತು ವಿಶೋಜನೆಯ ಷಟನೆಗಳನ್ನು ನಾಂಕೆತಿಕವಾಗಿ ನೂಜಿನುವಂತೆ ಮತ್ತಾಯನು ಈ ಮಾತುಗಳನ್ನು ಹೋಗಿಸಿದ್ದಾನೆ”³ ಎಂದು J. W. McGarvey ವಿವರಿಸಿದ್ದಾರೆ.

ಇನ್ನಾಯೆಲ್ಲರ ಮತ್ತು ಯೇನುವಿನ ವಿಶೋಜನೆಯ “ಎರಡು ಬಿತಿಹಾಸಿಕ ವಿಚೋಜನೆಯ ಷಟನೆಗಳಾಗಿವೆ” ಎಂದು Donald A. Hagner ರವರು ನೂಜಿಸಿದ್ದಾರೆ. “ಈ ಏರಡು ಬಿಷಯಗಳು ಪರಸ್ಪರ ನಂಬಿಂದ ಹೋದಿವೆ, ಒಂದು ದೊಡ್ಡದಾದ ನಿರಂತರತ್ವ ಮಾದಿಯಾಗಿದೆ; ಚೂಡಲು ಇದನ್ನು ಮುಂದಿನ ಪೂರ್ವ ಭಾಯಿ ಎನ್ನುವಂತೆ ನೋಡಲಾಗಿದೆ ಅಥವಾ ಹತ್ತಿನಷ್ಟು ನಿಲಾಳ್ಳಸಿದಂತೆ, ನಂತರ ಅದುವೆ ಕಾಯು ರೂಪವಾಯಿತ್ತು ಅಥವಾ ಶ್ವಾಸಿನಷ್ಟು ನೆರವೇಲಿತ್ತು ಎನ್ನುವಂಥದ್ದು”⁴ ಎಂದು ಆತನು ಹೇಳಿದ್ದಾನೆ. ಆದುದಿಂದ, ಇನ್ನಾಯೆಲರ ಶ್ರಮೆ ಮತ್ತು ಜಯದಲ್ಲಿ ಯೇನು ಹಾಗ್ಗಾತ್ನಾದನೆಂದು ಜೀವಿಕಲನ್ನಲಾಗಿದೆ. ಈ ಏರಡು ಷಟನೆಗಳಲ್ಲ, ದೇವರು ಮಾರ್ಗದರ್ಶಕನು ಮತ್ತು ಸಂರಕ್ಷಕನೆಂದು ನೋಡುತ್ತೇವೆ.

ಹೋಳೀಯ ಹೇಳಿಕೆ ಕುಲತು Douglas R. A. Hare ರವರು ಈ ಒಳನೋಟದ ಅಭಿಘೂಯವನ್ನು ಹೇಳಿದ್ದಾರೆ (ಹೋಳೀಯ 11:1):

... ಇದು ಹಿಂದಕ್ಕೆ ಮತ್ತು ಮಂದಕ್ಕೆ ನೋಡುತ್ತದೆ. ಯೇನುವಿನ ಆಗಮನವಿಧಿಂತೆ ಅಲ್ಲ ಒಂದು ಹೋನ ಆರಿಕಾಂಡವಿತ್ತು [1:1, 18], ಹಾಗೆಯೇ ಅಲ್ಲ ಒಂದು ಹೋನ ವಿಚೋಜನೆ ಇತ್ತು, ಹೋಳೀಯನು ಮಾದಾನ ವಿಶೋಜನೆಯ ಕುಲತು ಅಮುಕ್ತಾಯಿತೆಯನ್ನು ತೋಳಿಸಿದನು: “ಕರೆಕರೆ ಹಾಗೆಲ್ಲಾ ನನ್ನ ಜನರು ದೂರದೂರ ಹೋಗುತ್ತೇ ಇದ್ದರು ಬಾಳ್ಳದೇವತೆಗಳಿಗೆ ಯಜ್ಞಮಾಡಿ ಬೋಂಬಿಗಳಿಗೆ ದೂರಹಾಕಿದರು” (ಹೋಳೀಯ 11:2). ಯೇನು ತನ್ನಲ್ಲ ಇನ್ನಾಯೆಲರನ್ನು ತೆಗೆಸಿದ್ದಾನೆ, ಆದರೆ

ಅದ್ವಿತೀಯವಾಗಿ; ತನ್ನ ಬಿಧೇಯತಯನ್ನು ಇನ್ನೂಯಿಲರ ಅಭಿಧೇಯತಗೆ ಬಿರುದ್ಧವಾಗಿ ತೇಲಾಲಸಿದ್ದಾನೆ, ಆನೆನೊಬ್ಬನೇ ದೇವರಿಂದ “ನನ್ನ ಮಗ” ನೆಂದು ಕರೆಯಸಿಕೊಳ್ಳಲು ಯೋಂಗ್ಯಾನಾಗಿದ್ದಾನೆ.⁵

ಹೆರೋಡನ ಸಿಟ್ಟು (2:16-18)

¹⁶ಆಗ ಹೆರೋಡನು ತನಗೆ ಜೋಣಯನರು ಪೋಣ ಮಾಡಿದರೆಂದು ತಿಳಿದು ಬಹಕ್ ಸೀಟ್‌ನಾಗಿ ಅಂತಿಗಳನ್ನು ಕಟ್ಟಿಸಿ ತಾನು ಜೋಣಯನಲಿಂದ ತಿಳಿಕೊಂಡ ಕಾಲಕ್ಕೆ ನಲಿಯಾಗಿ, ಬೀಳ್ತೆಹೆಳಬಿನಲ್ಲಾಯಾ ಅದರ ಎಲ್ಲಾ ನೀರೆಹೊರೆ ಹಳ್ಳಿಗೆ ಕಳ್ಳಿಲ್ಲಾಯಾ, ಎರಡು ವರುಷದೊಳಗಿನ ಗಂಡುಕಾನುಗಳನ್ನೇಲ್ಲಾ ತೆಳ್ಳಿಸಿದನು. ¹⁷ಯಿರೆಖೀಯನೆಂಬ ಶ್ರವಾದಿಯ ಹೇಳಿದ ಮಾತ್ರ ಅ ಕಾಲದಲ್ಲಿ ನೀರವೀಲಿತು; ಅದೇನಂದರೆ -

“ರಾಮದಲ್ಲಿ ಬೋಳ್ಳಿಯು ಕೆಂಜಿತು;
ಅಂತಿಭೇದ್ಯಾ ಬಹು ಗೋಜಾಪವು ಅಂಣಾದವು;
ರಾಹೇಲಳ ತನ್ನ ಮತ್ತೊನೊಳ್ಳರ ಅತ್ಯತ್ಯ
ಅವರು ಇಲ್ಲದೆಹೋದದ್ದಕ್ಕಾಗಿ ನಂಬಾಧಾನ
ಹೊಂದಲೊಳ್ಳದೆ ಇದ್ದಳ ಎಂಬದು.

ಪಜೆನ್ 16. ಯಾವಾಗ ಹೆರೋಡನು ತನಗೆ ಜೋಣಯನರು ಪೋಣ ಮಾಡಿದರೆಂದು ಮತ್ತು ತಿರುಗಿ ಅವರು ಬರುವುದಿಲ್ಲ ಎಂದು ತಿಳಿದುಕೊಂಡಾಗ ಅವನು ಬಹಕ್ ಸೀಟ್‌ನಾಗಿ. “Tricked” ಎಂಬ ಶಬ್ದವು (empaizo) ಶಿಲ್ಪದಿಂದ ಬಂದಿದೆ, ತಮಾಣ ಅಥವಾ ಹಾನ್ಯ ಎಂಬ ಅರ್ಥವುಳ್ಳದ್ದಾಗಿದೆ. ಅದು ಜೋಣಯನರ ಉದ್ದೇಶವಾಗಿದ್ದರೂ, ಹೆರೋಡನು ತನ್ನ ಅಜ್ಞೆಯನ್ನು ಉಲ್ಲಂಘಿಸಿರುವದು ತಮಾಣಯಿಂತೆ ಬಿವಲಸಿದ್ದಾನೆ (ನೋಡಿಲ 2:8, 12). ಅತನು ತನ್ನ ಮನೋಭಾವನೆಯ ಅಧಿನತೆಯನ್ನು ಕಡೆದುಕೊಂಡನು. ಯಾವಾಗ ಹೆರೋಡನು ತಮಾಣ ಅಥವಾ ಹಾನ್ಯಕ್ಕೆ ಒಳಗಾದನೆಂದು ಅಲೋಚಿಸಿದನೋ, ಆಗ ಅವನ ಕೊಣತ್ತ ರೋಜದಲ್ಲಿ ಸಿದಿಯತು ಮತ್ತು ಅತನನ್ನು ಪಿರನ್ನಾರ್ ಮಾಡಿದವರ ಮೇಲೆ ಪ್ರತಿಕಾರವನ್ನು ಮಾಡಿದನು. ಜೋಣಯನರು ಅಲ್ಲಂದ ತಪ್ಪಿಸಿಕೊಂಡಿದ್ದಿಲಂದ, ಅತನ ರೋಜ ಜೋಣಯನರ ಮೇಲೆ ಪ್ರತಿಕಾರವನ್ನೆ ಇರಬಹುದು; ಆದ್ದರಿಂದ ಅವನು ನಂಬಾಜದ ಮುಗ್ಗೂರು ಜಿಕ್ಕ ಮತ್ತು ಏರಿದು ವರುಷದೊಳಗಿನ ಮತ್ತು ಮೇಲೆ ತಿರುಗಿದನು. ಆ ಪಯನ್ನರ ಮೇಲೆ ಯಾಕೆ? ಮೊದಲು ನಾಲ ಜೋಣಯನರು ನಿಂತುವನ್ನು ನೋಡಿ ತೊಟ್ಟರುವ ಪರದಿ ಪ್ರತಿಕಾರ ಅ ಮನುಭಿನ ಪಯನ್ನನ್ನು ಲೆಕ್ಕಪೂರಿಸಿದನೆಂದು ಮೂಲ ವಾಕ್ಯಭಾಗವು ಹೇಳುತ್ತದೆ (2:7). ನಲಿಯಾದ ಮನುವನ್ನು ನಾಶಮಾಡುವದಕ್ಕಾಗಿ ಇವನು ಅದಕ್ಕೆ ಇನ್ನು ತೂಡಿಸಿ ಪೂರಾ ನಿಷ್ಠಯದೊಂದಿಗೆ ಅದನ್ನು ಮಾಡಿದನು.

ಹೆರೋಡನು ಬೀಳಿಕ್ಕೆಬಿನಳ್ಳಿಯ ಎಲ್ಲಾ ಗಂಡು ಮತ್ತು ಮತ್ತು ನುತ್ತಿಮುತ್ತ ಪ್ರದೇಶದಲ್ಲಿರುವ ಗಂಡು ಮತ್ತುಕನ್ನು ನಾಮೂಹಿಕ ನಂಹಾರ ಮಾಡಲು ಅಪ್ಪಣಿಕೊಳ್ಳಿದ್ದನು. ಈ ಅಪ್ಪಣಿ ಮಾಡಿ ಮುಗಿಸಲಾಯಿತು. ಒಂದು ಮನುಭಿನ ನಾಮೂಹಿಕ ನಂಹಾರ ದುಃಖರವಾಗಿತ್ತು, ಚಾನ್ತುಭಿಕವಾಗಿ, ನಾವು ಶಂಕಿಸುವದಕ್ಕಿಂತ ಬಹಕ್ ಕಡಿಮೆ ಮತ್ತು ನಂಹಾರ ಮಾಡಲ್ಪಟ್ಟರು. ಬೀಳ್ತೆಹೆಳೆಮ್ ಜಿಕ್ಕ ಹಟ್ಟಿ, ಮತ್ತು ಆ ನಮಯದಲ್ಲ ಅಲ್ಲ ಜನ ನಂಬ್ಯೆ ನಿರ್ಧಿಷ್ಟವಾಗಿ ಎಳ್ಳಿತ್ತು ಎಂದು ನಮಗೆ ತಿಳಿದುಕೊಂಡು ತುನಾತಿಸಿನುತ್ತಾರೆ. Josephus ಹೇಳಿದ ಹಾಗೆಯೇ ಇತರ ಇತಿಹಾಸಕಾರರು ಅ ಕಾಲದಲ್ಲಿ ನಡೆದಿರುವ ಕ್ರಾರಕ್ಕೆತ್ತರಿಗಳ ಕುಲಕು ಯಾಕೆ ಹೇಳಿಲ್ಲ?

ಅದಕ್ಕೆ ಕೊಡುವ ಮೊದಲ ಉತ್ತರವನೆಂದರೆ, ಅಲ್ಲ ಅತಿ ಕಡಿಮೆ ನಂಬ್ಯಾಯಿಲ್ಲ ಮಕ್ಕಳು ತೋಲಿ ಮಾಡಲ್ಪಟ್ಟರು. ಎರಡನೆಯ ಕಾರಣ, ಹೇಳೋದನು ಮಾಡಿಸಿರುವ ಈ ಹಿನ್ನಬಾದ ಕ್ಷಾರಕೃತ್ಯಾಗಳಲ್ಲ, ಇದು ಆ ಕ್ಷೇತ್ರದ ಹೊರಗಡೆ ನಡೆದಿದೆ ಎಂದು ಜನರು ವಿಶೇಷಿಸುತ್ತಾರೆ.

ಹೇಳೋದನು ಲಜ್ಜೆಗೆಷ್ಟುವನಾಗಿದ್ದು ದೇವರನ್ನು ಉಲ್ಲಂಘಿಸಿದನು. ಈ ಕಥೆಯ ಪ್ರಾರಂಭದಲ್ಲ, “ಮೆಸ್ಸಿಯ ಹುಟ್ಟಬೇಕಾದದ್ದು ಎಳ್ಳ” (2:4) ಎಂದು ಯೆಹುದ್ಯ ನಾಯಕರನ್ನು ವಿಚಾರಿಸಿದನು. ಈ ಮೆಸ್ಸಿಯನೇ, ದೇವರ ಅಭಿಷೇಕ ಹೊಂದಿದವನು, ಅತನನ್ನೇ ಹೇಳೋದನು ತೋಲಿ ಮಾಡಿನಲು ಪ್ರಯತ್ನಿಸಿದನು! ಬಗುತ್ತದ್ದು ಇನ್ನಾಯೇಲಲಿಗೆ ಹುಟ್ಟಿದ ಎಲ್ಲಾ ಗಂಡುಮಕ್ಕಳನ್ನು ತೋಲ್ಲನಲು ಪ್ರಯತ್ನ ಮಾಡಿದ ಹೇಳೋದನಿಗೆ ಹೇಳೋದನನ್ನು ಹೋಣಸಬಹುದು (ಬಿಮೋಜನಕಾಂಡ 1:15, 16, 22). ಹಾಗಿದ್ದರೂ, ದೇವರು ಸೀತೆಯಿಂತ್ರಾಗಿ ತಂದೆ ತಾಯಿಯರ ಮುಖಾಂತರ ಹೇಳಿಯನ್ನು ಕಾಣಿಸಿದನು (ಬಿಮೋಜನಕಾಂಡ 2:1-10; ಇಜ್ಯಾಯ 11:23) - ಅದೇ ಲೀತೆಯಲ್ಲ ಯೀಂನುಬಿನ ನುರಕ್ಕೆತೆಗಾಗಿ ಯೋನೇಷ ಮತ್ತು ಮರಯಿಂತ್ರಾಗಿ ಉಪಯೋಗಿಸಿಕೊಂಡನು.⁶ ಈ ಎರಡು ಘಟನೆಗಳಲ್ಲಿ ಅನೇಕ ಮುದ್ದು ಮಕ್ಕಳ ತೋಲ್ಲಲ್ಪಟ್ಟರು ಸಹ, ಹೇಳಿ ಮತ್ತು ಯೀಂನು ತನ್ನ ಜನರನ್ನು ಜಡಿಸುವದಕ್ಕಾಗಿ ಕಾಣಾಡಲ್ಪಟ್ಟರು. ಯೀಂನುಬಿನ ಬಿಷಯದಲ್ಲ, “ಬೆಳ್ಳೆಹೇಮನ ಮುದ್ದು ಮಕ್ಕಳ ಅತನ ನುರಕ್ಕೆತೆಗಾಗಿ ನುತ್ತಿರೆ ಆತನು ಎಲ್ಲರ ನುರಕ್ಕೆತೆಗಾಗಿ ನಾಯಲು ಮೊದಲೆ ಸಿಧ್ಯಾಂತಿಸಿದನು”⁷ ಎಂದು McGarvey ರವರು ಸಹಾಯಿಸಿದರು.

ಬಜನ್ 17. ನಂತರ ಯೀರೆಬಿಯನ ಮುಖಾಂತರ ಹೇಳಿದ ಶ್ರವಾಂಸೆಯ ನೀರವೆಲಿತು. ಈ ಬಜನದಲ್ಲ (hina) ಅಥವಾ (hopōs) ಎರಡೂ ಶಭ್ರಗಳ ಸೇಲಿರುವದಿಲ್ಲ, ಬಲವಾದ ನಂಯೋಗ ಶಭ್ರಗಳ ಉದ್ದೇಶವನ್ನು ವ್ಯಕ್ತಪಡಿಸುತ್ತವೆ ಮತ್ತು ಇವುಗಳು ನಾಮಾನ್ಯವಾಗಿ ಮತ್ತಾಯನು ಬಳಸಿರುವ ಸಿಯಂದಲ್ಲ ಕಾಣಿಸುತ್ತವೆ. ಇಂಥರೆ ಶಭ್ರಗಳನ್ನು “ಅದರ ಪ್ರಕಾರದಲ್ಲ” ಮತ್ತು “ಅದಲಂದ” ಎಂದು ಭಾಷಾಂತರಿಸಬಹುದು. ASV ನಲ್ಲಿ ನಿದಿಂಷ್ಟವಾಗಿ ಈ ನಂಯೋಜನೆಗಳ ಶಭ್ರಗಳನ್ನು ಒಳಗೊಂಡ ಭಾಗಗಳನ್ನು ಇತರೆ ಸಿಯಂಗಳಲ್ಲಿ “ಅದು ನೀರವೆಲಿರಬಹುದು” ಎಂದು ಭಾಷಾಂತರ ಮಾಡಲಾಗಿದೆ (1:22; 2:15, 23; 4:14; 8:17; 12:17; 13:35; 21:4; 26:56; ಒತ್ತಿ ಹೇಳಿದ್ದು ನನ್ನದು). Hagner ಮುಂದೆ ಹಿಂಣಿ ವಿವರಿಸಿದ್ದಾರೆ,

ಎಲ್ಲ ಇತರ ನುತ್ತಗಳಿಲ್ಲ ... 27:9,10ನ್ನು ಬಿನಾಯಿಸಿ ಒಂದು ಅಥವಾ ಇಸೆಂಬಿಲ್ಲ ಇರುತ್ತದೆ, ಇದು ಯಾವುದೇ ಒಂದು ಕೆಟ್ಟಿಕೆನವನ್ನು ನೂಡಿಸಿರುವ (ಯಾವದನ ನಂಜಕೆ ದ್ವೇಷದ ಹಳ) ಒಂದೇ ಒಂದು ಆನತ್ತಿಕರಿಸಾದ ಉಲ್ಲೇಖನವಾಗಿದೆ. ದೇವರ ಉದ್ದೇಶಕ್ಕೆ ದೋಷ ಹೊಲಿಸುವಾದನ್ನು ಮತ್ತಾಯನ ಅಲಕ್ಕಿರೆಯು ಪ್ರತಿಜಂಜನುತ್ತದೆ. ಮತ್ತಾಯನ ದೃಷ್ಟಿಯಲ್ಲಿ ದೇವರ ಕೃಪೆಯ ಜಿತ್ತವನ್ನು ಕಾಯಿಸಿದ್ದಿ ಮಾಡಲು ದೇವರ ಅನುರೋಧ ಸ್ವೀಕಾರನನ್ನು ಅಜ್ಞಾಕೆ ಮಾಡುತ್ತದೆ.⁸

ಬಜನ್ 18. ಯೀರೆಬಿಯ 31:15ಲಿಂದ ಮತ್ತಾಯನು ಈ ವಾಕ್ಯಗಳನ್ನು ತೆಗೆದುಕೊಂಡಿದ್ದಾನೆ, ಅದು ಮುದ್ದು ಮಕ್ಕಳ ನಾಮಾಹಿತ ನಂಹಾರ ಮತ್ತು ಪ್ರವಾದಿಯ ಕಾಲದಲ್ಲಿ ನಡೆದ ಘಟನೆಗಳನ್ನು ತೋಲಿಸುತ್ತದೆ:

ರಾಮದಲ್ಲ ಬೊಬ್ಬಿಯು ಹೇಳಿಸಿತು:

ಅಳುಬಿತೆಯೂ ಬಹು ಗೋಳಾಟಪು ಉಂಟಾದವು;

ರಾಹೇಲಳ ತನ್ನ ಮಕ್ಕಳಗೆಂಬುತ್ತರ ಅತ್ತತ್ತು

ಅವರು ಇಲ್ಲದೊಂದುದ್ದುತ್ತಾಗಿ ನಮೂದಾನ ಹೊಂದಲೊಲ್ಲಿದೆ ಇದ್ದು ಎಂಬದು.

ಮತ್ತಾಯನು ಉಪಯೋಗಿಸಿದ ಈ ಚಾಕ್ಯರ್ಥನ್ನು ಭಾಗಿಸುವಳಿದಲಿಂದ (ರೂಪ/ತ್ವಿರೂಪ) ಅಥವಾ ದ್ವಿತೀಯಾದನೆ ಸೆರೆಪೆಲಕೆಯಿಂದ ಅರ್ಥಮಾಡಿಕೊಳ್ಳಲಬಹುದು.

“ರಾಮು” ಎನ್ನುವ ಹಣ್ಣು ಯೆರೂನೆಂಬಿನ ಅತ್ಯರ್ಥಕ್ಕೆ ಬಿದು ಮೃಲಗಳ ದೂರದಲ್ಲ, ಬೆನ್ಯಾಬಿನ್ ಶೂಲದಜ್ಞತ್ವ (ಯೆಹೋಇಹ 18:25). ತುಂಡುತ ಸಂದಭಕ್ಕೆ ಇದರ ಹೇಳಂಡಿಕೆ - “ರಾಹೇಲಭು,” “ಅಳ್ವಿರುವದು,” ಮತ್ತು “ಮಕ್ಕಳ” ಪ್ರಸ್ತಾಪದೊಂದಿಗೆ - ಈ ಕೆಳಗಿನ ವಿಷಯಗಳಿಂದ ಸ್ವಷ್ಟವಾಗಿದೆ: (1) ಯಾಕೇಂಬನು ಮತ್ತು ಅತನ ಕುಟುಂಬವು ದಳ್ಳಿಣಕ್ಕೆ (ರಾಮು ಮುಖಾಂತರ) ಬೆಂತೆಲನಿಂದ ಬೆಂತೆಹೆಚುಗೆ ಪ್ರಯಾಣ ಮಾಡುತ್ತಿರುವಾಗ ತನ್ನ ಶ್ರಿಯ ಹೆಂಡತಿ ತನ್ನ ಮಗಿನಿಗೆ ಜನ್ಮ ತೋಡುವಾಗ ಹೆಗೆ ನಮಯದಲ್ಲ ನತ್ತು ಹೋಗುತ್ತಾಳೆ. ಅಕೆಯು ಆ ಮಗುವಿಗೆ ಬೆನೋಎನಿ ಎಂದು ಕರೆದು “ನನ್ನ ದುಃಖದ ಮಗ” ಎಂದು ಹೆನಲಿಟ್ಟಳು, ಯಾಕೇಂಬನು ಬೆನ್ಯಾಬಿನ್ “ನನ್ನ ಬಲಗ್ರು ಮಗ” ಎಂದು ಹೆನಲಿಟ್ಟಿನು. ರಾಹೇಲಭ ಸಮಾದಿಯ ರಾಮಾಗೆ ಹತ್ತಿರವಾಗಿಯೆ ಇದೆ (ಆದಿಕಾಂಡ 35:16-18; 48:7; 1 ನಮುದೇಲ 10:2). (2) ಇನ್ನಾಯೀಲ್ ರಾಜ್ಯ ಇಬ್ರಾಹಿಮಾಗು ಬೆನ್ಯಾಬಿನ್ ಕುಲದವರು ಯೆಹೂದ್ಯನೆಂದಿಗೆ ಇದ್ದರು (1 ಅರನುಗಳ 12:21, 23). ತೋಗಿಗೆ ಅವರು ಬಾಬೇಲನವಲಿಂದ⁹ ನೆರೆಗೆ ಒಯ್ಯಲ್ಪಟ್ಟರು (ವ್ಯಾಖ್ಯಾನ 1:11 ನೋಡಿಲಿ). ಯೆಹೂದ್ಯರು ಬಾಬೇಲಗೆ ಸೇರೆಯಾಗಿ ಹೋಗುವಾಗ ಅವರೆಲ್ಲರು ನಹ ರಾಹೇಲಭ ಸಮಾದಿಯ ಹತ್ತಿರವಾಗಿಯೇ ನಡೆದುಕೊಂಡು ಹೋದರು (ಯೆರೆಬೀಯ 40:1). (3) ಯೆರೆಬೀಯನು ತೋಗಿಮಾಡಿದ ಮಕ್ಕಳ ಮತ್ತು ಸೆರೆಯಾಗಿ ತೆಗೆದುಕೊಂಡು ಹೋದಪಲಾಗಿ ದುಃಖನುವ ಇನ್ನಾಯೀಲನ ತಾಯಂದಿಲಿಗೆ ಗುರುತಾಗಿ ರಾಹೇಲಭನ್ನು ಉಪಯೋಗಿಸಿದ್ದಾನೆ.

ರಾಹೇಲಭ ಮಕ್ಕಳನ್ನು ಬಾಬೇಲನ ಸೆರೆಗೆ ತೆಗೆದುಕೊಂಡು ಹೋದಾಗ ದುಃಖಿಂದ ಅಳ್ವಿದ್ದ ರಾಹೇಲಭನ್ನು ಬೆಂತೆಹೆಚುನ ತಾಯಂದಿರ ಮಕ್ಕಳನ್ನು ಹೆರೋಡನು ಸಂಕಾರ ಮಾಡಿದಾಗ ಅಳುವ ದುಃಖಕ್ಕೆ ಸಂಕೇತವಾಗಿ ಉಪಯೋಗಿಸಲಾಗಿದೆ. James E. Smith ಅವರು ಹಿಂಗೆ ವ್ಯಾಖ್ಯಾನಿಸಿದ್ದಾರೆ. “ರಾಹೇಲಭ ಎನ್ನುವ ಹೆನಲಿನ ಅರ್ಥ (‘ewe’) ಹೆಬ್ಬಿ ಕುಲ ಎಂಬವುದು ಪ್ರವಾದಿಯ ವಿವರಣೆಗೆ ಬಲವನ್ನು ತಾಡಿಸುತ್ತದೆ. ಅತನು ರಾಮಾದಲ್ಲ (ಅಙ್ಗರಾಜಃಾಗಿ, ಬೆಂಟ್ರದ ತುದಿಯಲ್ಲ) ಹೆಬ್ಬಿ ಕುಲಯು ತನ್ನ ಕುಲಗಳಾಗಿ ಅರಣ್ಯತ್ವದೆ.”¹⁰ ಮತ್ತಾಯನು ಎತ್ತಿ ಹೇಳಿದ ವಾಕ್ಯಭಾಗವು, ದುಃಖಿಂದ ತಾಡಿಸಿರೂ ನಹ, ಇದರ ಮುಕ್ತಾಯವು ಅಲ್ಲಿ ಮಾಡಿದ ಉಪಯೋಗಿಸಿರಬಹುದು. Hare ರವರು ಹಿಂಗೆ ಗಮನಿಸಿದ್ದಾರೆ, “ಈ ಶೋಕದ ದಿವ್ಯವಾಣಿ ರಾಹೇಲಭನ್ನು ನೂಡಿಸುತ್ತದೆ, ಹಾಗಿದ್ದರೂ, ಈ ಅಧಾರ್ಯಾಯದಲ್ಲ ಹೋನ ಒಡಂಬಿಡಿಕೆಯ ವಾಗ್ಧಾನ ಒಳಗೊಂಡು ಮುಂದಿನ ಭವಿಷ್ಯತ್ತೆ ನಿಲಂಜಕ್ಕೆ ತುಂಜಿದೆ (ಯೆರೆಬೀಯ 31:31-34). ಬಹುತ್ಯಾಗಿ ಮತ್ತಾಯನು ರಾಮಾದಂತಕ ದೇವೋತ್ತಿಗಿರ್ಭನ್ನು ಅಂತಹ ಸಂಬಂಧವನ್ನು ಕಾಳಿಸುವದಕ್ಕಾಗಿಯೇ ಉದ್ದೇಶಿಸಿರಬಹುದು.”¹¹

ನಜರೆತಿಗೆ ಹಿಂಡಿಪುಗಿ ಬಿಂಡಪ್ಪ (2:19-23)

¹²ಹೋದನು ತೆಲಹೋದ ಮೇಲೆ ಬಿನ್ನಾತ್ಮದೆಲ್ಲದಲ್ಲ ಕರ್ತನ ದೂತನು ಯೋಜನೆಭಸಿಗೆ ಕಂಸಿನಲ್ಲ ಕಾಟಿಸಿಕೊಂಡು - ²⁰ನಿಂನು ಎದ್ದು ತಾನನ್ನು ಅದರ ತಾಯಾಯನ್ನು ಕರೆಕೊಂಡು ಇನ್ನಾಯೀಲ್ದೆಲ್ಲಕ್ಕೆ ಹೋಗಿ: ತೂಸಿನ ಹೃಣಬನ್ನು ತೆಗೆಯಬೇಕೆಂದಿದ್ದರು ನತ್ತುಹೋದರು ಎಂದು ಹೇಳಿದನು. ²¹ಆಗ ಯೋಜನೆಭಸಿಗೆ ಎದ್ದು ತಾನನ್ನು ಅದರ ತಾಯಾಯನ್ನು ಕರೆಕೊಂಡು ಇನ್ನಾಯೀಲ್ದೆಲ್ಲಕ್ಕೆ ಬಂದನು. ²²ಆದರೆ ಅಷ್ಟಾಯಾಗಿ ತನ್ನ ತಂದೆಯಾದ ಹೋದನಿಗೆ ಬಿದಲಾಗಿ ಯಾದಾಯವನ್ನು ಅಳುತ್ತಾನೆಂದು ಕೇಳಿ ಅಲ್ಲಿಗೆ ಹೋಗುವದಕ್ಕೆ ಅಂಜಿದನು. ಆಗ ಅವನು ಕಂಸಿನಲ್ಲ ದೇವರ ಅಷ್ಟೀಯನ್ನು

ಹೊಂದಿ ಗೆಲ್ಲಾಯ ಸೀಮೆಗೆ ಹೋದನು. ೨೩ಮತ್ತು ನಜರೆಂಬ ಉಲಗೆ ಬಂದು ಅಲ್ಲ ಮನೆ ಮಾಡಿಕೊಂಡು ಇದ್ದನು. ಇದಲಿಂದ ನಜರಾಯನೆಂಬ ಹೆನ್ನರು ಆತಸಿಗೆ ಬಿಂಬಿಸುವುದು ಎಂಬುದಾಗಿ ತ್ವರಿತಗೊಂದ ಹೇಣ ಸೀರುವ ಮಾತು ನೀರವೇಲಿತು.

ಪಜನ್ 19. ಕೆಲವು ನಯಮುದ ನಂತರ, ಬಾಗುತ್ತ ದೇಶದಲ್ಲಿ ಕರ್ತನ ದೂತನು, ಯೋಜನೆಭಿನ್ನ ಕನ್ಹಿನಲ್ಲಿ ಕಾಣಿಸಿಕೊಂಡನು. ಇದು ಹೋದನು ತೆಲಹೋದ ನಂತರ ಈ ಘಟನೆ ಆಗಿರುತ್ತದೆ. H. Leo Boles ರವರು ಮಹಾ ಹೋದನು ನತ್ತು ಹೋಗಿರುವ ಕಾಲದ ಬಗ್ಗೆ ವ್ಯಾಖ್ಯಾಸಿಸಿದ್ದಾನೆ:

ರೋಮ ಕೆಟ್ಟಿಸಿದ 750ನೇ ಪಷಣದ ನಂತರ ಹನ್ನಹಳ್ಳಿದ ಚೊದಲು, ನಾವು ನಮ್ಮ ಕಾಲವನ್ನು ಲೆಕ್ಕ ಮಾಡಿದ ತಾಲಜ್ಞಿನಿದ ನಾಲ್ಕು ಪಷಣಗಳ ಚೊದಲು [ತ್ತ. ಪ್ರ. 4] ಹೋದನು ಯೋಜನೆಯಿಂದ ನತ್ತನು. ಹನ್ನ ಹಳ್ಳಿ ಆ ಪಷಣದ ಎತ್ತಿಲ್ಲ 12ರಂದು ಬಂದಿತ್ತು ಮತ್ತು ಹನ್ನ ಹಳ್ಳಿಕ್ಕೆ ಏಷ ದಿನಗಳಿಂದ ಹದಿನಾಲ್ಕು ದಿನಗಳಿಂದ ಚೊದಲು ಹೋದನು ತೆಲಕೊಂಡನು.¹²

ಹೋದನು ನಾಯುವಾಗ ಎಷ್ಟುತ್ತ ಪಷಣದವನಾಗಿದ್ದನು, ಮೂವತ್ತು ಮೂರು ಪಷಣಗಳ ಕಾಲ ಆಡಳಿತ ನಡೆಸಿದನು. Josephus ರವರ ತ್ವರಾರ, ಆತನು ಭಯಿಂಕರಿಸಿದ ಘರಣ ಹೋಂದಿದನು. ಕರಳಿ ಹುಣ್ಣಗಳಿಂದ ತುಂಬಿದ್ದು, ಕೊಳತು ನಾಯಿತತ್ವ, ಶಿಖಿತೀಯ ಗಳಿಂದ ಅಂಗಾಗಗಳ ತುಂಬಿದ್ದು, ಯಾವಾಗಲೂ ಹುಣ್ಣ ಹುಣ್ಣಾಗಿ ನಗುವಂತು, ಮತ್ತು ಕೆಟ್ಟ ವಾನನೆಯ ಲುಸಿರಾಟ ಅವನದಾಗಿತ್ತು ಎಂಬ ವಿವರಣೆ ಒಳಗೊಂಡಿದೆ.¹³ ಯಾರು ಈ ಲೋಕಕ್ಕೆ ದುರ್ಗತಿಯನ್ನು ತರುತ್ತಾನೋ ಅಂಥಕ ವ್ಯಕ್ತಿಯ ಜೀವಿತ ಈ ಲೀಡಿಯಲ್ಲ ಅಂತ್ಯಗೊಳಿಸುವುದು ಯುತ್ತಾಗಿದೆ.

ಹೋದನು ನತ್ತರೆ ದುಃಖದುವದಕ್ಕೆ ಬದಲಾಗಿ ಯೆಹೂದ್ಯರು ನಂತೋಣ ಹಡುತ್ತಾರೆಂಬ ನಂಗತಿ ಹೋದನಿಗೆ ಗೊತ್ತಿತು. ಇದೆ ಕಾರಣಕ್ಕಾಗಿ, ಎಲ್ಲಾ ಯೆಹೂದ್ಯ ನಾಯಕರುಗಳನ್ನು ಯೆಹೂದಾಲ್ಲಿರುವ ನರ್ಕನ್ ಹಾಗೂ ಕನರಾತ್ತು ಮಾಡುವ ಸ್ಥಳದಲ್ಲಿ ನೆರೆಯಾಗಿದಲು ಅಪ್ಪಣಿ ಕೊಟ್ಟಿನು. ಅಲ್ಲ ಅವಿಗೆ ಬೇಕಾಗಿರುವ ಎಲ್ಲಾ ಅನೂಕೂಲತೆಗಳನ್ನು ಮಾಡಿಕೊಟ್ಟಿನು; ಅವನ ಘರಣದ ಸುದ್ದಿ ಬಂದ ಕೂಡಲೆ ಅವರೆಲ್ಲಿಗೆ ಗಲ್ಲಿಗೇಲನಬೀಕೆಂದು ಹೋದನು. ಕಾಗಿರುವಾಗ, ಆತನ ಹೈಂಜಿಕ ಯೋಜನೆ ಕಾಯಿಗಾತ್ಮಕಾಗಿಲ್ಲ. ಹೋದನ ನಹೋದಲಿ ನಲ್ಲೋಮೆ ಮತ್ತು ಆಕೆಯ ಗಂಡ ಅಲೋಕ್ಸ್ ಯೆಹೂದ್ಯ ನಾಯಕರುಗಳನ್ನು ಕೊಲ್ಲಬೇಕೆಂದು ನೂಜಿನಲ್ಲಿಟ್ಟರು, ಆದರೆ ಬದಲಾಗಿ ಅವರನ್ನು ಸ್ವತಂತ್ರವಾಗಿ ಇಟ್ಟರು. ಹೋದನು ತಾನು ನಾಯವ ಬಿಡು ದಿನಗಳ ಮೌದಲು ಬಂದು ಅಂತಿಮ ಕೊಲೆಗೆ ಒಳನಂಬು ಮಾಡಿದ್ದಾಗಿ, Doris ಮಗನಾದ Antipaterನಿಗೆ ಘರಣ ದಂಡನೆಯನ್ನು ಶಾಷಿಸಿದನು.¹⁴

ಯಾವಾಗ ಹೋದನು ನತ್ತನೋ, Malthaceಗೆ ಹುಣ್ಣಿದ ತನ್ನ ಮಕ್ಕಳಿಗೆ ಒಬ್ಬನಾದ Archelaus ಎನ್ನುವರುವನು ತನ್ನ ತಂಡರೆಗೆ ರಾಜನಿಗೆ ನಲ್ಲಿನುವ ಶವಸಂಸ್ಥಾರದ ಹಂಡಿಯನ್ನು ತೊಡಬೇಕೆಂದು ಕಜಿತಪಡಿಸಿದನು. ಆತನ ದೇಹ ನೇರಳೆ ಬಳಿಯಿಂದ ನತ್ತಲಾಗಿತ್ತು, ತಲೆಗೆ ಬಂಗಾರದ ಕೀಲಂಟಬಿಟ್ಟಿದ್ದರು. ಮತ್ತು ಆತನ ಕೈಯಲ್ಲಿ ರಾಜದಂಡ ಇಟ್ಟಿದ್ದರು. ಶರ್ವ ವಾಹನ ಬಂಗಾರದ್ವಾಗಿತ್ತು, ಅದರ ಹೊರಭಾಗವು ಎಲ್ಲಾ ಲೀಡಿಯ ಬೇಳಬಾಳುವ ಹರಳಗಳಿಂದ ಫೋಟಿನಲಾಗಿತ್ತು. ಅವನ ಕುಟುಂಬದ ನದನ್ಯಾಯಗಳ ಶರ್ವ ವಾಹನವನ್ನು ನುತ್ತುಪರೆದಿದ್ದರು, ಅವನ ಬೇರೆ ಬೇರೆ ಸ್ನೇಹಿತರು, ಮತ್ತು ಇಡೆ ಆತನ ಸ್ನೇಹಿ ನುತ್ತುಪರೆದಿತ್ತು. ಬಂದುನೂರು ಜನ ನೇವಕರು ಮಾರ್ಗದರ್ಶಕನ್ನು ನುಂಗಢ ತ್ವರಿತವಾಗಿ ಇಟ್ಟರು. ಆತನ ದೇಹವನ್ನು

ಯೆಲಕ್ಕೊಳಿಸಿದ ಹೇರೋಡಿಯಮ್‌ಗೆ ತರಲಾಗಿತ್ತು. ಇದು ಬೇಲ್ತೆಹೆಚಿಗೆ ಸ್ವೇರುತ್ಯಕ್ಕೆ ಮಾರು ಮೈಲು ದೂರದಲ್ಲಿತ್ತು.¹⁵ ಈ ಹೇರೋಡನನ್ನು ಕೋಟಿಯನ್ನು ಅತಿ ವ್ಯಾಖ್ಯಾಪಿದಿಂದ ಕಾಡಿದ ಕಟ್ಟಿಗೆ ಆನಂದವನ್ನುಂಟು ಮಾಡುವ ಲಿತಿಯಲ್ಲ ಕಟ್ಟಿಸಿದನು. ಆ ಸ್ಥಳದಲ್ಲಿ ಅನೇಕ ವರ್ಷಗಳು ಅಗೇದ ನಂತರ, ಇನ್ನಾಯೀಲನ ಪುರಾತನ ವನ್ನು ಶಾಂತಿಸ್ತಿರು ಅಲ್ಲ ಹೇರೋಡನ ಕಲ್ಲನ ಶರ ಹೆಟಿಗೆ ನಮಾದಿಯನ್ನು ಕಂಡುಹಿಡಿದ್ದೇವೆ ಎಂದು ಹೇಜದ್ದಾರೆ. ಪುರಾತನ ಕಾಲದಲ್ಲಿ, ಹೇಗಾದರೂ ನಹ, ಬೇಲೆಭಾಷುವ ವನ್ನುಗಳನ್ನು ಕಳ್ಳುತ್ತನ ಮಾಡುತ್ತಿದ್ದರು, ಕಲ್ಲನ ಶವಹೆಟ್ಟಿಗೆಯನ್ನು ಒಡೆಯುತ್ತಿದ್ದರು, ಮತ್ತು ಅಸ್ತಿಪಂಜರವನ್ನು ಅಲ್ಲಿಂದ ತೆಗೆಯುತ್ತಿದ್ದರು.

ವರ್ಜನ 20. ದೇವದೂತನು ಯೋಣನಘನಿಗೆ ಅಲ್ಲಿಂದ ಕುಟುಂಬದೊಂದಿಗೆ ಇನ್ನಾಯೀಲ್ ಭಾಬಾಗಕ್ಕೆ ಹಿಂತಿರುಗಲು ನೂಜನೆಕೊಟ್ಟಿನು. ಆತನು ಮುಂದೆ ನೂಜನೆ ಕೊಟ್ಟದ್ದೆನೆಂದರೆ, ಮರುವನ್ನು ಕೊಲ್ಲಬೇಕೆಂದು ಜಿರಾಡಿದವನು ನ್ನತ್ತಿನು. ಹೇರೋಡನು ನ್ನತ್ತಿದ್ದಲಿಂದ, ಅವನು ಯೆನುಬಿಗೆ ಇನೆನ್ನುಂದು ಹೆಡಲಕೆ ಉಂಟುಮಾಡಲಿಲ್ಲ. ಈ ಮಾತುಗಳ ಮೋಳಿಗೆ ಮಾತಾಡಿದ ಮಾತುಗಳನ್ನು ನೆನಹಿನುತ್ತಿರೆ: “ನೀನು ಬರುತ್ತೇಲೆಕ್ಕೆ ತಿಲಿಗಿ ಹೋಣು; ನಿನ್ನ ಕ್ಷಾಂವನ್ನು ತೆಗೆಯಬೇಕೆಂದಿದ್ದಪರೆಲ್ಲರೂ ನ್ನತ್ತು ಹೋಳದ್ದರು” (ಬಿಂಬಿಜನಕಾಂಡ 4:19).

ವರ್ಜನ 21. ಹಿಂದಿನ ಏರಡು ಥಂಪನಿಗಳಲ್ಲ ಯೋಣನಿಖಾನು ಮಾಡಿದಂತೆಯೇ (1:24, 25; 2:14, 15), ಆತನು ತಕ್ಷಣವೇ ದೇವ ದೂತನ ನೂಜನೆಗೆ ವಿಧೀಯನಾದನು ಮತ್ತು ತನ್ನ ಕುಟುಂಬದೊಂದಿಗೆ ಬಗ್ಗುತ್ತವನ್ನು ಜಿಟ್ಟು ಹೋಳದನು.

ವರ್ಜನ 22. ಅವರು ಇನ್ನಾಯೀಲ್ ದೇಶವನ್ನು ಪ್ರವೇಶ ಮಾಡಿದ ಮೇಲೆ, ಯೋಣನಘನು ಅಲ್ಲಯ ಅಡಳಿತವು ಹೇರೋಡನ ಮರ್ಗನಾದ ಅರ್ಬೀಲಾಯನು ಅವನ ಸ್ಥಾನದಲ್ಲ ಅಳತ್ತಿರುತ್ತಾನೆಂದು ನುಡಿ ಕೇಳುತ್ತಾನೆ. ಅರ್ಬೀಲಾಯನು ಯೆಹೂದ್ಯಲಿಗೆ ವಾಗ್ಧೂನ ಮಾಡಿದರು ನಹ, ಅಧಿಕಾರಕೆ ಬಂದರ ತಕ್ಷಣದೇ, ತನ್ನ ತಂದೆಯಂತೆ ಕೂರನೆಂದು ದೃಢಪಡಿಸಿದನು. ಅವನ ತಂದೆಯ ಉಲ್ಲಾಸನಲ್ಲ, ಅರ್ಬೀಲಾಯನಿಗೆ “ರಾಜು”ನೆಂದು ಜರುದು ಕೊಟ್ಟಿನು. ಹಾಗಿರುವಾಗ, ಯೆಹೂದ್ಯರು Augustus Caesarನಿಗೆ ದೂರುಕೊಣ್ಣಾಗ ಅರ್ಬೀಲಾಯನಿಗೆ “ethnarch,” ಎಂದು ಜರುದುಕೊಟ್ಟಿನು. ಇದರಫ್ರೆ “ಜನರನ್ನು ಆಳುವವನು” ಎಂದಾಗಿದೆ. ಅತನಿಗೆ ಯೂದಾಯ, ನಮಾಯ, ಇದೋಣಮೆಗಳ ಮೇಲೆ ಅಧಿಕಾರಬಿತ್ತು - ಅವನ ತಂದೆಯ ರಾಜ್ಯದಲ್ಲ ಅರ್ಬೀಭಾಗಿತ್ತು ಹೇರೋಡನ ನಮಾಯ ಹಂಡಿತಿಯಾದ Malthace ಮಗ, ಮತ್ತು ಅರ್ಬೀಲಾಯನ ನಹೋಣದರೂ ಅಂತಿಹನನಿಗೆ ಗಾಲಾಯ ಮತ್ತು ಹೆಲಯಾದ “tetrarch” ಅಧಿಭತೆ ಎಂದು ಹೆಸರಿಟ್ಟು. ಯೋಣನಲೀಂಬಿನ Cleopatraಷ ಹೇರೋಡನ ಮಗ ಫಿಲಿಪ್ಪ II, Trachonitis, Ituraea, Gaulanitis, Batanea, ಮತ್ತು Auranitis ಕ್ಷಾಂತಗಳ ಅಧಿಭತೆ ಅಗಿದ್ದರು. “Tetrarch” ಅಂದರೆ “ನಾಲ್ಕು ಮೇಲೆ ಆಡಳಿತ” ಎಂದರ್ಥ (ನೆಂಬಿಲ ಲಾಕ 3:1).¹⁶ “ರಾಜು,” “ethnarch,” ಮತ್ತು “tetrarch” ಹಡಗಳ ಅವುಗಳ ಪ್ರಥಾನತೆಯ ಇಂತಹ ಕ್ರಮಗಳಲ್ಲ ಹಟ್ಟಿಮಾಡಲಾಗಿದೆ.

ಹೇರೋಡನು ಜಿವಂತವಾಗಿರುವಾಗ, ಒಂದು ಬಂಗಾರದಿಂದ ಮಾಡಿದ ಗರುಡ ಹಕ್ಕಿಯನ್ನು ರೋಮನ್ ಅಧಿಕಾರದ ಗುರುತಿಗಾಗಿ, ದೇವನಾಳನದ ಮಹಾದ್ವಾರದ ಮೇಲೆ ಸ್ಥಾಪಿಸಿದನು. ಪ್ರಮುಖರಾದ ಯೆಹೂದ್ಯಲಿಭ್ರಯ, ಯೂದ ಮತ್ತು ಮತ್ತಾಯ, ಆ ಗರುಡ ಹಕ್ಕಿಯನ್ನು ಕೆಳಗೆ ಜಿಜನಲು ವಿದ್ಯಾರ್ಥಿಗಳಿಗೆ ಹೈಲುತ್ವಾಹಿಸಿದರು. ಕೆಲವರು ಮೇಲಕ್ಕೆ ಹತ್ತಿ ದೇವನಾಳನದ ಮೇಲೆ ಇರುವ ಆ ಗರುಡ ಹಕ್ಕಿಯನ್ನು ಅಲ್ಲಿಂದ ತೆಗೆದುಹಾಕಿ ನಾಶಮಾಡಿದರು. ಈ ವಿದ್ಯಾರ್ಥಿಗಳ ಬಂದಿನಲ್ಲವಾಗಿ ಸ್ವಲ್ಪಮಣಿಗೆ ಶಿಕ್ಷೆ ಕೊಟ್ಟರು, ಈ ಇಬ್ಬರು ರಜ್ಯಯಾರಣ್ಣ ಜಿವಂತವಾಗಿ ನುಟ್ಟಿರು.¹⁷ ಮಹಾ ಹೇರೋಡನ ಮರಣವನ್ನು ಹಿಂಬಾಳಸಿದ ಹನ್ನೆ ಹುಬ್ಬದಲ್ಲ ಗೌರವಪೂಜ್ಯ ಇಬ್ಬರು ರಜ್ಯಯಾರ ಮರಣಕ್ಕೆ ವಿರೋಧವಾಗಿ ಯೆಹೂದ್ಯರ ಮಧ್ಯದಲ್ಲ ದೊಂಜ ವದ್ದಿತ್ತು. ಅರ್ಬೀಲಾಯನು ತೊಂದರೆ ಕೊಡುವವರನ್ನು ತಜಿದು ಹಾಕಲು ಅನೇಕ ಗಂಭೀರ

ಸ್ವರೂಪದ ತ್ರಿಮಾಂಕನ್ನು ಕೈಗೆತ್ತಿಕೊಂಡನು; ಇದರ ನಿಖಿತ್ತ ಸಮಾರು ಮೂರು ನಾಬಿರ ಜನ ಯೆಹೂದ್ಯರು ಕೊಲ್ಲಿಟ್ಟಿರು.¹⁸ ಇಂತಹ ಅನೇಕ ದುಷ್ಪಕಾರ್ಯಗಳ ನಂತರ, ಯೆಹೂದ್ಯರು ಆಗಸ್ಟಿನ್ ಸೀಎರ್‌ನಿಗೆ ವೋರೆಯಿಟ್ಟಿರು. ಕೊನೆಯಾಗಿ, ಒಂಭತ್ತು ವರ್ಷಗಳ ದುಷ್ಪ ಆಡಳಿತದ ನಂತರ, ಅಬ್ರೆಲಾಯನನ್ನು ಗೂಲನೆಣಿರುವ ವೇನ್ಯೆ ಎನ್ನುವ ಉಲಗೆ ಗಡಿಹಾರು ಮಾಡಿದರು, ಅಲ್ಲ ಅವನು ಕ್ರಿ.ಶ. ರೆಣ್ಣ ನಡ್ಡನು.¹⁹ ಅವನ ಮರಣದ ನಂತರ ಅವನು ಆಜದ ತ್ರೇಣಿಪನ್ನು ಹೋಮನ್ ಶ್ರಾಂತಪನ್ನಾಗಿ ಪೂಜಾಲಾಯಿತು. ಮತ್ತು ಅದನ್ನು ದೇಶಾಧಿಪತಿಗಳು ಅಳುತ್ತಿದ್ದರು. Quirinius Caponius, Ambivius, Annius Rufus, Valerius Gratus, Felix, ಮತ್ತು Festus, ಇವರೆಲ್ಲರು ನಹ ದೇಶಾಧಿಪತಿಗಳಾಗಿ, ಆಜದರು; ಆದರೆ ಅವರಣ್ಣ ಜೆನಾಗ್ನಿ ಎಲ್ಲಾಗೆ ಗೊತ್ತಿರುವವನು ಹೊಂತ ಹಿಲಾತನು, ಈತನು ಯೋನುವನ್ನು ಮರಣದಂಡನೆಗೆ ಒಟ್ಟಿನುತ್ತಾನೆ (27:2, 11-26).

ಯೋನೆಂಫಸಿಗೆ ಅಬ್ರೆಲಾಯನ ದೇಶಾಂಕದ ಬಗ್ಗೆ ಯಾವುದೇ ನಂಂತರ ವಿರಾಳಲ್ಲ ಮತ್ತು - ಅದು ಸಮರ್ಪಣಿಯವಾಗಿತ್ತು - ಇದಲಿಂದ ಬೇಲ್ಲೆಕೆಂಪುಗೆ ಹಿಂತಿರುಗಲು ಅತನು ಅಂಜಿದನು. ಅಗ ಅವನು ಯೂದಯವನ್ನು ಜಡಲು ಕನ್ಸಿನಣ್ಣ ದೇವರ ಅಷ್ಟುಜೀಯನ್ನು ಹೊಂದಿದನು. ಆ ಸಮಯದಲ್ಲಿ, ಇದು ಕಾಣಿಸಿಕೊಂಡು, ಅಂತಿಪೂರ್ವಾನ್ ಆಳುತ್ತಿದ್ದ ಗಅಲಾಯಕ್ಕೆ ಹೊಗಲು ಅವಸಿಗೆ ತಿಜನಲಾಯಿತು, ಈ ಮಹಾ ಹೇರೋದನ ಮಗನು ಸಮಾಧಾನದ ಮನುಷ್ಯನಾಗಿದ್ದನೆಂದು ಗುರುತಿಸಿದರು. ಬೊಂಂನ್ ರವರು ಅಂತಿಪೂರ್ವಾನ್ ಕುಲತು ಹೀಗೆ ಹೇಳಿದ್ದಾರೆ,

ಕ್ರಿತನ ಅವನ ಸಹೋದರಸಿಗಿಂತಲೂ ವ್ಯಾತ್ಯಾಸವುಷ್ಟ ವೃತ್ತಿಯಾಗಿದ್ದನು ಮತ್ತು ಸೌಮ್ಯತೆಯುಷ್ಟವನಾಗಿ ಆಜದನು. ಈ ಸಮಯದಲ್ಲಿ ಹೇರೋದ ಅಂತಿಪೂರ್ವ ಮತ್ತು ಅಬ್ರೆಲಾಯನು ಒಬ್ಬಿಲಗೆಬ್ಬಿರು ವೈರಾಜಾಗಿದ್ದರು; ಇದು ಯೋನೆಂಫ ಮತ್ತು ಕುಟುಂಬಕ್ಕೆ ಅನೂಕಾಲವಾದ ಸಂದರ್ಭವಾಗಿತ್ತು.²⁰

ಗಅಲಾಯವು ಹಾಲೆಸ್ಟೀನದ ಉತ್ತರ ಭಾಗದಲ್ಲಿದೆ. ಈ ಕ್ಷೇತ್ರವು ವಿದ್ಯಾಭ್ಯಾಸದ ಸ್ಥಳವಾಗಿರಲ್ಲ, ಆದರೆ ಸೈನಿಕ ವಾತಾವರಣ ಹೊಂದಿ ಬೀಂನುಗಾರಲೆಗೆ ಮತ್ತು ವ್ಯಾಜಾರಂಫ್ತ ಸ್ಥಳವಾಗಿತ್ತು, ಇನ್ನೂ ಹೆಚ್ಚಿ, ಇಲ್ಲ ಹೆಚ್ಚಿನ ಜನರು ಅನ್ಯರೇ ಆಗಿದ್ದರು (4:15). ಗುರುತಿಸಲ್ಪಿಟ್ಟಿರುವ ರಜ್ಯಗಳ ನಿಯಮಗಳನ್ನು ಈ ಸ್ಥಳದ ಯೆಹೂದ್ಯರು ಸಿರಾಕಲನುತ್ತಿದ್ದರು ಮತ್ತು ಇದಲಿಂದಲೇ ಇತರರು ಅವರ ದಾಲಿಯಲ್ಲಿ ನಡೆಯುತ್ತಾ ಸಿರಾಕಲನುತ್ತಿದ್ದರು (ಸೋಂಡಿಲ ಯೋಹಾನ 7:52; ಅಕ್ರೋಸ್ತಲರ ಶ್ರುತ್ಯಗಳ 2:7; 4:13). Josephus ರವರ ತುಕಾರ, ಗಅಲಾಯದಲ್ಲಿ 240 ಹಣ್ಣಿಗಳ ಮತ್ತು ಹಣ್ಣಿಗಳಿದ್ದರು, ತುತಿಯೊಂದು ಉರಳ್ಲ ಹದಿಸ್ತೇಯ ನಾಬಿರಿಗಿಂತಲೂ ಹೆಚ್ಚಿನ ನಿವಾಸಿಗಳ ಇರಣಲ್ಲ.²¹

ವರ್ಜನ 23. ಯೋನೆಂಫನ ಮತ್ತು ಮಲಯಿಷ ಸ್ವಂತ ಉರಾದ ನಜರೇತಿನಣ್ಣ ಅತನು ತನ್ನ ಕುಟುಂಬದೊಂದಿಗೆ ವಾನಬಿದ್ಧನು (ಸೋಂಡಿಲ ಲಾಕ 2:4). ತುತಿವಾದಿಯರ ಮುಖಾಂತರ ಹೇಳಿದ ತುವಾದನೆಯ ನೆರವೆಲಿತು: ಅವನು ನಜರಾಯನು ಎಂದು ಕರೆಯಲ್ಪಡುವನು. ಮತ್ತಾಯನು “ತುವಾದಿ” ಎನ್ನುವ ಏಕವರ್ಜನ ಬದಲಾಗಿ “ತುವಾದಿಗಳು” ಎಂಬ ಬಹುವಜನ ಉಪಯೋಗಿಸಿದ್ದಾನೆ. ಹಳೆ ಒಡಂಬಡಿಕೆಯ ಇಂತಹ ಭಾಗವನ್ನು ಹೊಂದಿರುವುದಿಲ್ಲ ಮತ್ತು ಆದರ ಮೂಲ ಸೋತ್ತಿರುವುದಿಲ್ಲ. ತುವಾದನೆಯ ಮೂಲ ಕುಲತು ಕಸಿಷ್ಟ ಮೂರು ಬಿವರಣೆಗಳು ಇಲ್ಲವೇ.

ಮೊದಲನೆಯದು, “ನಜರಾಯನು” ಎನ್ನುವುದು ನಾಜಿಲರಪ್ರತಿಕ್ಕೆ ಸಂಬಂಧಿದೆಯೆಂದು ತೆಲವರು ಯೋಜನುತ್ತಾರೆ (ಅರಣ್ಯಕಾಂಡ 6; ನಾಗ್ಯಯನ್ನಾಟಕರು 13:5-7). ಹಾಗಿದ್ದರೂ, ಯೋನು ದೇವರಿಗೆ ಪರಿಶುದ್ಧನಾಗಿದ್ದರು ನಹ, ಅತನು ನಜರೇತಿನವನಲ್ಲ. ಅತನು

“ಅನ್ನಪಾನಗಳನ್ನು ತೆಗೆದುಕೊಳ್ಳುವವನಾಗಿದ್ದನು” (11:18, 19) ಮತ್ತು ಹತ್ತುವರನ್ನು ಮುಟ್ಟಲು ಹಿಂಜಲಯಾಲ್ಲ (ಮಾರ್ಕ 5:35, 41; 7:14). ಇಷ್ಟೇ ಅಲ್ಲದೆ, ಯೀಂನುವಿನ ಕಂಡಲು ಉದ್ದಾರಾಗಿ ಬೆಳೆದವು ಎನ್ನುವದಕ್ಕೆ ಯಾವುದೇ ಪ್ರಾರ್ಥನೆ ಇಲ್ಲ.

ಎರಡನೆಯದು, ಯೀಂಾಯ 11:1ರಣ್ಣ ಹೇಳಿದ ಹಾಗೆಯೇ, “ನಜರಾಯನು” ಎಂಬುವುದು ಇತ್ತರೆಯನ ಬುಡದಲ್ಲ ಬೆಳೆಯುವ ಜಿಗುರನ್ನು ನೂಡಿಸುತ್ತೆದೆಂದು ಹಲವರು ನಲಹೆ ಕೊಡುತ್ತಾರೆ. ಇಜಿಯಾ (*netser*), ಎನ್ನುವ ಶಬ್ದವು “ನಜರಾಯನಿಗೆ” ಸಮಾನವಾದ ಶಬ್ದವಾಗಿದೆ, “ಜಿಗುರು” ಅಥವಾ “ಕೊಂಬೆ” ಎಂದರ್ಥ. ಈ ಶಬ್ದಗಳನ್ನು ಮನಸ್ಸಿಗೆ ಬಂದಂತೆ ಬಳಕ್ಕಿದರೆ, ಹೊಡಾನ ಎರಡು ಅಧ್ಯಾತ್ಮಗಳ ಯೀಂನು ದಾಖಿದನ ಸಂತಾನವೆನ್ನುವ ನೂಡಿನೆ ಆವರಣ ಜಿಹ್ವೆಯಲ್ಲಿ ಇಡಬಹುದಾಗಿತ್ತು (1:1; 2:23).

ಮೂರನೆಯದಾಗಿ, ಯೀಂನು ಜನರಿಂದ ಹೀಂನ್ಯೇನಲ್ಲಿಡುವನು ಮತ್ತು ತಿರನಾಶರ ಮಾಡಲ್ಪಡುವನು ಎಂದು ನೂಡಿಸುವ ನಾನಾ ವಿಧವಾದ ಪ್ರವಾದಗಳನ್ನು ಗ್ರಂಥಕರೆನು ಒಟ್ಟಿಗೆ ನೇಲಸಿದ್ದಾನೆಂದು ವ್ಯಾಖ್ಯಾನ ಕರೆಯಾಡುತ್ತಾರೆ (ಸೋಂಡಿಲ ಕೀರ್ತನೆ 22: 69; ಯೀಂಾಯ 49:7; 53:2, 3, 8; ದಾಸಿಯೇಲ 9:26). ಯೀಂನು ಹೀಂನ್ಯೇನಲ್ಲಿಟ್ಟ ನಜರೇತನಿಂದ ಬಂದ ಮನುಷ್ಯನೆಂದು ಹೇಳುತ್ತಿದ್ದರು (ಯೋಹಾನ 1:45, 46), ಮತ್ತು ನಿಷ್ಣಿಯವಾಗಿ ಆತನು ಮನುಷ್ಯಲಿಂದ ತಿರನ್ನಾಲಿನಲ್ಪಣಿದ್ದನು (12:24; 27:21-23, 63; ಲಾಕ 23:11; ಯೋಹಾನ 1:11; 5:18; 6:66; 9:22).

� ತೆನೆಯ ಬರವಣಿಯು ಬರಕವಾಗಿ ನಿಲಾಳಿಸಲ್ಪಣಿತ್ತು, ಮತ್ತಾಯನಲ್ಲಿ ಸೇರಬೇಲದ ಅನೇಕ ಪ್ರವಾದನೆ ನಿಯಮಗಳಿಗೆ ಇನ್ನಪಾಗಿ 2:23 ಕ್ರಿಯಾಪಡದ (*legontos*) ಕೊರತೆಯದೆ, ಅದು “ಹೇಳುತ್ತಿದ್ದರು” ಎಂದು ASV ನಲ್ಲಿ ಅನುವಾದಿಸಲಾಗಿದೆ (ಆದರೆ NASB ನಲ್ಲಿ ಅನುವಾದಿಸಿಲ್ಲ). ಇದರ ಜಪ್ಪಿಜಡುವಿಕೆಯ ಕುಲತು ಮತ್ತು “ಪ್ರವಾದಿಗಳು” ಎಂದು ನೂಡಿಸಿದ ಬಹುವಚನದ ಬಗ್ಗೆ R. T. France ಹೀಗೆ ಮುಕ್ತಾಯ ಮಾಡಿದ್ದಾರೆ,

[“ನಜರಾಯನೆಂಬ ಹೆಸರು ಆತನಿಗೆ ಬರುವದು”] ಇದು ನಿದಿಂಜ್ಞವಾದ ಭಾಗಕ್ಕೆ ಆಧಾರ ವಾಕ್ಯವೆಂಬ ಅಧ್ಯಾತ್ಮ ಅದರೆ ಪ್ರವಾದನೆಯ ಬಿಷಯದ ನಾರಾಂಶ ನಿಲಾಳೆಯಾಗಿದೆ ಎಂದು ನೂಡಿಸುತ್ತದೆ. ಅದುದಿಂದ ನಜರೇತನ ಅಗೋಳಿಕರ ಸ್ಥಿತಿಯಲ್ಲ ಹಳೆ ಒಡಂಬಿಕೆಯ ನೂಡನೆಗಳಂತೆ ತಗ್ರಿಸಿಕೊಂಡವನು ಮತ್ತು ನಿರಾಕರಿಸಲ್ಪಣಿಯ ಮೇಸ್ಸಿಯನನ್ನು ಮತ್ತಾಯನು ನೋಡಿದನೆಂದು ಹೇಳಲಾಗುತ್ತದೆ.²²

Jack P. Lewis ಹೀಗೆ ಬರೆದಿದ್ದಾರೆ, “ಉಲ್ಲೇಖನದ ಸಂದರ್ಭವು ಏನನ್ನು ಧೃಥಪಡಿಸಿದರೂ ನೀಕೆ, ಹೊನ್ ಒಡಂಬಡಿಕೆಯಲ್ಲ [‘ನಜರಾಯನು’] ಎಂಬುದಕ್ಕೆ ‘ನಜರೇತನಿಂದ ಬಂದವನು’”²³ ಎಂದರ್ಥ. ಈ ಅಧ್ಯಾತ್ಮ ತ್ರಿನ್ತನು ಹುಟ್ಟದ ಸ್ಥಳವಾದ ಬೆಳ್ಳೆಹೇಮನಿಂದ ಷುರಂಭವಾಗುತ್ತದೆ (2:1), ಮತ್ತು ಆತನ ಸ್ವಂತ ಉರಾದ ನಜರೇತನೆಂದಿಗೆ ಮುಕ್ತಾಯವಾಗುತ್ತದೆ (2:23). ಇದು ಯೀಂನು ಆತನ ಜನನ ಮತ್ತು ಬೆಳೆವಣಿಗೆಯ ಪಣಗಳಲ್ಲಿ ಹಳೆ ಒಡಂಬಡಿಕೆಯ ಪ್ರವಾದನೆಗಳನ್ನು ನೀರಚೇಳಿಸಿದನೆಂದು ತೋಳನುತ್ತದೆ.

ಕ್ರಿಸ್ತನ್ ನಂತರ ದಿನ (2:13-18)

ಕ್ರಿಸ್ತನ್ ನುನಮಯ ಪಂಚದ ಅಧ್ಯಾತ್ಮಾದ ಸಮಯವಾಗಿದೆ. ಈ ಸಮಯದಲ್ಲಿ ತಹಂಕದ ಅನೇಕ ಭಾಗಗಳಲ್ಲಿ ಅಜರಣಿ ಮಾಡಲಾಗುತ್ತದೆ. ಭೂಲೋಕದಲ್ಲಿ ಶ್ರೀತಿ, ಸಂತೋಷ, ಸಮಾಧಾನ, ಮತ್ತು ಮನುಷ್ಯರೊಳಗೆ ಸಮಾಧಾನದ ಮೇಲೆ ಕೇಂದ್ರಿ ಕರಣವಾಗಿದೆ. ಜನರು ಉದಾರತೆಯ ಆತ್ಮಪ್ರಶ್ನವಾಗಿದ್ದಾರೆ.

ಕ್ರಿಸ್ತನ್ ದಿನದ ಸಂತರ ನಿಮ್ಮ ಮನೆ ಯಾವ ಪರಿಸ್ಥಿತಿಯಲ್ಲಿ ಇರುತ್ತದೆ? ಅಲ್ಲ ಬಾಲಯಾದ ಹೆಚ್ಚಿಗೆಗಳು, ಹಲದಿರುವ ಕಾಗದ ಹಾಳೆಗಳು, ಸುರುಳಿಗಳು, ಖಿತಬೀಳಿದ ಬಣ್ಣಬಣ್ಣದ ಗೊಂಡಿಗಳು, ಕನಕದ್ವಿಯ ಬುಟ್ಟಿಗಳು ನಾಕಟ್ಟ ಲಕ್ಷ್ಯವಿಲ್ಲದೆ ಇದ್ದಿರುವದನ್ನು ಅಲೋಚಿಸಿಲಿ. ಕೆಲವು ನಾಲ್ಕು ಕ್ರಿಸ್ತನ್ ಗಿಂತಲೂ ಮೊದಲಾಯಿದ ಆ ಉತ್ಸಾಹ ಹೊಂಗಿ ಅನೇಕ ಜನರನ್ನು ನೋಡುವಾಗ ಆ ಕಾಣಿಕೆ ಉಡುಗರೆ, ಹೆಚ್ಚಿಗೆಗಳನ್ನು ಹಿಂತಿರುಗಿನಲು ನಾಲುನ್ನಾಲ್ಲಿ ಅಂಗಡಿಗಳ ಮುಂದೆ ತಾಳೆಯಲ್ಲದೆ ಸಿಂತಿರುವದನ್ನು ಕಾಣುತ್ತೇವೆ. ಒಂದು ಪೇಶೆ ನಾವು ಈ ಕ್ರಿಸ್ತನ್ ಉತ್ಸಾಹವುಳ್ಳ ಆತ್ಮ ಇಡಿ ಪಂಚದಲ್ಲಾ ಅದೇ ಲೀಟಿ ಕಾಣಾಡಿಕೊಂಡರೇ ಈ ಎಲ್ಲಾ ನಂಗತಿಗಳು ನಮಗೆ ಆಶ್ಚರ್ಯವಾಗಿರುವುದಿಲ್ಲಚ್ಛೋ?

ಇಂದಿನೂ, ಡಿಸೆಂಬರ್ 25 ಕ್ರಿಸ್ತನು ಹುಟ್ಟಿದ ನಿಜವಾದ ದಿನವಲ್ಲ, ಅನೇಕ ಜನರು ಆ ದಿನವೇ ಆಜಿಲನುತ್ತಾರೆ. ಆ ದಿನಗಳಲ್ಲಿ ಅವರ ಕೇಂದ್ರಿಕೃತವಾದ ಮನಸ್ಸನ್ನು ನಾವು ಉಪಯೋಗಿಸಿಕೊಳ್ಳಬೇಕು. ಯೇಸುವಿನ ಹುಟ್ಟಿದ ದಿನದ ಕುಲತು ಸುಮಾರೆಗಳಲ್ಲಿ ದಾಖಲಾಗಿರುವ ವಿಷಯಗಳಿಂದ ನಾವು ಜಡಿಸಬಹುದು. ಯೇಸು ಹುಟ್ಟಿದ ಸಂತರ ಯಾವ ಫಂನೆಗಳು ನಡೆದವು ಎನ್ನುವುದರ ಬಗ್ಗೆ ಸ್ವಲ್ಪ ಸಿಂತು ಅಲೋಚಿಸಿದ್ದೇವೆಯೋ? ಯೇಸು ಜನನದ ಸಂತರ ನಡೆದ ಫಂನೆಗಳನ್ನು ಜ್ಞಾಹಿಸಿಕೊಳ್ಳಣ. ಕ್ರಿಸ್ತನ್ ಜನನದ ಸಂತೋಷ ಇಡಿ ಪಂಚದಲ್ಲಾ ನಮ್ಮುಳ್ಳ ಇರುವಂತೆ ತ್ಯಾಪ್ತಿನೊಣ.

ತಂದೆ ತಾಯಿಯವರ ವಿಶೇಷ ಜಾತ್ರೆ (2:13-15, 19-23)

ಯೋಸೇಫ ಮತ್ತು ಮಲಿಯಳ ತನ್ನ ಮಗನಾದ ಯೇಸುವಿನ ಸಂರಕ್ಷಣೆ ಮತ್ತು ಬೀಳನುವದರಲ್ಲಿ ವಿಶೇಷ ಹಾತುವನ್ನು ವಹಿಸಿದ್ದರು. McGarvey ಹೀಗೆ ಬರೆದಿದ್ದಾರೆ,

ಆ ಮಗುವನ್ನು ಎಲ್ಲಾ ಅಹಾಯಗಳಿಂದ ಕಾಣಾಡಿ ಆ ಮಗುವನ್ನು ಸಂರಕ್ಷಣೆ ಮಾಡುವದಕ್ಕಾಗಿ ದೇವರು ಅವರನ್ನು ಕರೆದನು, ಅವರು ಆ ಕಾಯಿವನ್ನು ಹರಲೋಕದ ನಂಜಕೆಯಿಂದ ನೆರೆವೆಲಸಿದರು. ಹಾಗಿದ್ದರೂ ಯೋಸೇಫ ಮಲಿಯಳ ಕೇವಲ ತಂದೆ ತಾಯಿಯಾಗಿರಲ್ಲಿ ಇದಕ್ಕಾಗಿ ಅವರನ್ನು ಅಲ್ಲ ಇರಬೇಕಾಯಿತು: ಆ ಮಗುವನ್ನು ಹಡೆದ ಮೇಲೆ ಎಲ್ಲಾ ಲೀಟಿಯಲ್ಲಿ ಕಾಣಾಡುವುದೇ ಕೆಲವು ನಾಲ್ಕು ತಂದೆತಾಯಿಗೆ ದೊಡ್ಡ ಕೆಲಸವಾಗಿರುತ್ತದೆ.²⁴

ದ್ವೇಷತ್ವಿಯಾಳ್ಳ ತಂದೆ ತಾಯಿಯರು ತ್ರಮುವಿರಾದ ಮಕ್ಕಳನ್ನು ಬೀಳಿಸಿರುವುದು ನೆತ್ತೆಯೇದರಲ್ಲಿ ಒಳಗೊಂಡಿದೆ (1) ಅಮೂಮನು ಮತ್ತು ಯೋಳಬೆಡಳ, ಇವರು ಪೋಳಿಯ ಆರೋಣನ ಮತ್ತು ಬಿಲಿಯಾಮಣಿಗೆ ತಂದೆ ತಾಯಿಯಾಗಿದ್ದರು (ಬಿಮೋಜನಕಾಂಡ 2:1-10; ಅರಣ್ಯಕಾಂಡ 26:59); (2) ಎಲ್ಲಾನು ಮತ್ತು ಹಸ್ತಳ, ಇವರು ಸಮುದೇಲಸಿಗೆ ತಂದೆತಾಯಿಯಾಗಿದ್ದರು (1 ಸಮುದೇಲ 1:1-2:11); (3) ಜರಲೀಯಾ ಮತ್ತು ಎನಿಬೆಡೆತಳ, ಇವರು ನ್ಯಾಸಿಕನಾದ ಯೋಹಾನನ ತಂದೆ ತಾಯಿಯಾಗಿದ್ದರು (ಲಾಕ 1): ಮತ್ತು (4) ಲೋಬಿ ಮತ್ತು ಯೋನಿಕೆ, ತಿವೋಧಿಯನ ಅಜ್ಞ ಮತ್ತು ತಾಯಿಯಾಗಿದ್ದರು (2 ತಿವೋಧಿ 1:5; ನೋಡಿಲ ಅಫ್ರೋನ್ತಲರ ಕೃತ್ಯಗಳು 16:1-3).

మక్కలన్ను దేవరాల్లగే తెగేదుకొండు బరువదు కైస్త తండెతాయియచలిగే ఒందు దొడ్డ సపాలాగిదే (ఎఫేన 6:4; తిఱను 2:4). మక్కల దృష్టిక మత్తు ఆక్రీకంపాడ కేండుగజంద కాపాడువదు అవశ్యవాగిదే. అపరు నమ్మద్దియాగి బేళియలు, అపలిగే ఎల్ల లింగిలు తరబీతి, శ్వోత్సూక మత్తు శిన్న అవశ్యకతే ఇదే. అపలిగే దేవర వాశ్య కేంచువుదర ముఖాంతర మత్తు ద్వేషభక్తియుళ్ళ మాదలగజంద కఱనబేటు. దేవర రాజుదల్ల సేవే నల్లనువంతక నంజకేయుళ్ళ మక్కలన్ను బేళినువుదు జీవనద అమల్యవాద నాథనే మత్తు ఆకించాడగజంద తుంజుత్తదే. David Stewart

ఓష్ణణేంశు

¹Philo Flaccus 6. ²Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans Publishing Co., 1992), 43.

³J. W. McGarvey, *The New Testament Commentary*, vol. 1, *Matthew and Mark* (N.p., 1875; reprint, Delight, Ark.: Gospel Light Publishing Co., n.d.), 29. ⁴Donald A. Hagner, *Matthew 1-13*, Word Biblical Commentary, vol. 33A (Dallas: Word Books, 1993), 36.

⁵Douglas R. A. Hare, *Matthew*, Interpretation (Louisville: John Knox Press, 1993), 15-16. ⁶ఈ ఏరడు కథిని మధ్య ఇంచ నమాంతరకూరి నేఱడిల Hagner, 34. ⁷McGarvey, 29. ⁸Hagner, 37. ⁹కేలపు బిద్ధుంసరు యీరబుయా 31:1కర ఆధార చాక్యవన్ను లుక్కర భాగదల్ల అస్తిలయార నేరయాగుపదశ్చే హోలసిద్దార్ (క్రి.పూ. 722). రాహేలిలు యోసేంభసిగూ నశ తాయియాగిద్దాళీ ఎందు హేళతురే మత్తు ఇస్తుయిలల వంశావశయల్ల ఏరడు గోలుడపరు Ephraim మత్తు Manasseh. అపన మక్కలిందు హేళువరు. ముందే “Ephraim” ఈతను ప్రపాదనేయ భాగద నుత్రముత్తు కాటినుత్తునే (యీరబుయా 31:18, 20). ¹⁰James E. Smith, *Jeremiah and Lamentations*, Bible Study Textbook Series (Joplin, Mo.: College Press, 1972), 522.

¹¹Hare, 16. ¹²H. Leo Boles, *A Commentary on the Gospel According to Matthew* (Nashville: Gospel Advocate Co., 1936), 58. ¹³Josephus *Antiquities* 17.6.5. ¹⁴Ibid., 17.6.5; 17.8.2; 17.7.1. ¹⁵Ibid., 17.8.3. ¹⁶Ibid., 17.11.4. ¹⁷Ibid., 17.6.2-4. ¹⁸Ibid., 17.9.3. ¹⁹Ibid., 17.13.2. ²⁰Boles, 61.

²¹Josephus *Life* 45; *War* 3.3.2. ²²R. T. France, *The Gospel According to Matthew*, The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 88-89. ²³Jack P. Lewis, *The Gospel According to Matthew*, Part 1, The Living Word Commentary (Austin, Tex.: Sweet Publishing Co., 1976), 52. ఈ వజనగంభులు మత్తుయ 2:23; 21:11; 26:71; లాచ 18:37; యోహాన 1:45, 46; 18:5, 7; 19:19; అష్టోస్తలర కృత్యగంశు 10:38; 24:5. ²⁴McGarvey, 29.